

**Pace Digitek Limited**

(Formerly Known as Pace Digitek Private Limited
and Pace Digitek Infra Private Limited)

Regd. Office: Plot No. V-12, Industrial Estate,
Kumbalgarh, Mysore Highway, Bangalore - 560 074.
T : +91 80 29547792 / 94 / 95 / 96.
E : info@pacedigitek.com
w : www.pacedigitek.com
CIN-L31909KA2007PLC041949

Date: February 09, 2026

BSE Limited Phiroze Jeejeebhoy Towers Dalal Street, Fort Mumbai – 400001	National Stock Exchange of India Ltd Exchange Plaza, C-1, Block G Bandra Kurla Complex, Bandra (E) Mumbai – 400051
Scrip Code – 544550	Symbol – PACEDIGITK

Dear Sir/Madam,

Sub: Intimation pursuant to Regulation 30 and 47 of the SEBI (Listing Obligations and Disclosure Requirements) Regulations, 2015

Pursuant to Regulation 30 and 47 of the SEBI (Listing Obligations and Disclosure Requirements) Regulations, 2015, we wish to inform you that, the Company had published an extract of the Unaudited Financial Results (Both Standalone and Consolidated) for the quarter and nine months ended on December 31, 2025, in **Financial Express** (English Daily) and **Udayakala** (Kannada Daily) on February 09, 2026. Photocopies of results published in the said newspapers are enclosed herewith.

The same has also been uploaded on the Company's website which may be viewed at <https://www.pacedigitek.com>

We hereby request you to take note of the same.

Thanking You,

For PACE DIGITEK LIMITED

*[Formerly known as Pace Digitek Private Limited
and Pace Digitek Infra Private Limited]*

Meghana M P
Company Secretary and Compliance Officer
Membership No: A42534



In strategic pivot, PM vows stronger India-Malaysia ties



Prime Minister Narendra Modi with Petronas CEO Tengku Muhammad Taufik in Kuala Lumpur on Sunday

PRESS TRUST OF INDIA Kuala Lumpur, February 8

INDIA AND MALAYSIA On Sunday

encies—the Indian Rupee and Malaysian Ringgit—for trade settlement.

"We will pave the way for economic transformation through strategic trust," Modi said, describing the India-Malaysia relationship as "special".

"We are maritime neighbours. For centuries, our peoples have had deep and cordial ties," he said in his media statement.

Following his wide-ranging talks with Malaysian Prime Minister Anwar Ibrahim, Modi reiterated India's position on combating terrorism as he said:

"Our message of terrorism is clear; no double standards, no compromise." The two sides inked a total of 11 agreements and documents to expand cooperation in a range of key areas, including a framework pact for deeper engagement in the semiconductor sector.

Both Modi, who arrived in Kuala Lumpur on Saturday, and Ibrahim appreciated efforts to promote the usage of local currencies in 80% of the tariff lines and product-specific Rules of Origin in the review of Asean India Trade in Goods Agreement (AITIGA) which it hopes will conclude in the next few months, a senior official said on Sunday.

"Our broad objective is to overall achieve liberalisation of trade in 80% of tariff lines. At every stage, we will minimise 70% tariff line liberalisation should be achieved. The discussions are on," Secretary (East) in the Ministry of External Affairs P Kumaran said.

Addressing reporters on the visit of Prime Minister Narendra Modi to Malaysia, he said for the Least Developed Countries (LDC) in ASEAN concessions could be given concessions like on tariff liberalisation and the time given for liberalisation from

70% to 80% tariff lines.

The discussions are also focussing how to improve Rules of Origin (ROO) by making them product-specific. At present the AITIGA has a provision of a uniform 35% local value addition requirement across all product categories for quality on preferential entitlements.

Malaysia chairs the AITIGA negotiations from the ASEAN side. AITIGA came into effect in January 2010. In 2009–10, India's exports to Asean stood at \$18.1 billion and imports at \$25.79 billion. By 2024–25, exports grew to \$38.96 billion, but imports ballooned to \$84.15 billion. India is seeking to address the deficit and market access issues in the review.

The review started in 2021 after Asean finally agreed to the Asean finality deal.

—FE BUREAU

Higher product coverage in FTA with ASEAN likely

INDIA'S AIM IS to liberalise trade in 80% of the tariff lines and product-specific Rules of Origin in the review of Asean India Trade in Goods Agreement (AITIGA) which it hopes will conclude in the next few months, a senior official said on Sunday.

"Our broad objective is to overall achieve liberalisation of trade in 80% of tariff lines. At every stage, we will minimise 70% tariff line liberalisation should be achieved. The discussions are on," Secretary (East) in the Ministry of External Affairs P Kumaran said.

Addressing reporters on the visit of Prime Minister Narendra Modi to Malaysia, he said for the Least Developed Countries (LDC) in ASEAN concessions could be given concessions like on tariff liberalisation and the time given for liberalisation from

70% to 80% tariff lines.

The discussions are also focussing how to improve Rules of Origin (ROO) by making them product-specific. At present the AITIGA has a provision of a uniform 35% local value addition requirement across all product categories for quality on preferential entitlements.

Malaysia chairs the AITIGA negotiations from the ASEAN side. AITIGA came into effect in January 2010. In 2009–10, India's exports to Asean stood at \$18.1 billion and imports at \$25.79 billion. By 2024–25, exports grew to \$38.96 billion, but imports ballooned to \$84.15 billion. India is seeking to address the deficit and market access issues in the review.

The review started in 2021 after Asean finally agreed to the Asean finality deal.

—FE BUREAU

Birla Institute of Technology & Science, Pilani

Admission Notice

MBA in Business Analytics

Two-year On-Campus Programme at Pilani Campus

Master the Business Acumen Powered by Analytics

- Institute of Eminence
- Hands-on laboratory sessions and innovative teaching pedagogies
- Legendary alumni network of BITS Pilani for mentorship
- Possibility of international immersion

Six months paid internship

Financial assistance through teaching assistantship

High ROI

Eligibility: Candidates holding a bachelor's degree of minimum three years duration in any discipline or its equivalent with at least 60% aggregate marks, and having studied at least one subject in mathematics or statistics at the high school (10+2) or higher level. Candidates who are in the final year of their qualifying degree are also eligible if they are able to satisfy above mentioned criteria by the date specified by the institute.

Admission through Business Analytics Aptitude Test (BAAT).

Performance in CAT / XAT / GMAT and work experience

will be given due consideration.

Last date to apply – **16 February 2026**

For more details, visit <https://admissions.bits-pilani.ac.in/MBA/mba.html>



(FORMERLY KNOWN AS PACE DIGITATEX PRIVATE LIMITED)

CIN: L5909KA2007PLC04949

Corporate Address: Plot # V-12, Industrial Estate, Kumbalgodu, Bengaluru Mysore Highway, Bengaluru, Karnataka - 560074

Email: complianceofficer@pace-digitek.com | Website: www.pacedigitek.com

CONNECTING LIVES. CREATING VALUE

A diversified infrastructure leader driving India's digital and energy transition

EXTRACT OF THE STATEMENT OF THE UNAUDITED STANDALONE AND CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2025



Amount in Millions

Particulars	STANDALONE			CONSOLIDATED		
	QUARTER ENDED 31.12.2025 (Unaudited)	NINE MONTHS ENDED 31.12.2025 (Unaudited)	QUARTER ENDED 31.12.2024 (Unaudited)	QUARTER ENDED 31.12.2025 (Unaudited)	NINE MONTHS ENDED 31.12.2025 (Unaudited)	QUARTER ENDED 31.12.2024 (Unaudited)
Total Income (as per financial statements)	5,585.61	12,558.58	5,085.24	6,541.48	15,704.46	5,672.25
Profit before tax (PBT)	1,247.66	2,761.15	895.90	1,142.50	2,857.15	977.99
Profit after tax (PAT)	932.94	2,058.61	670.56	787.79	2,015.40	707.55
Total Comprehensive Income	932.67	2,058.19	670.80	787.57	2,011.65	707.58
Equity Share Capital	451.70	451.70	58.29	451.70	451.70	58.29
Earnings Per Share (Rs. Cr./2/-each)	4.74	10.46	4.10	5.85	10.08	4.29
Basic	4.74	10.46	4.10	5.85	10.08	4.29
Diluted						

NOTES:

The above are extracts of the Unaudited Consolidated and Standalone Financial Results for the quarter and nine months ended December 31, 2025, which have been reviewed by the Audit Committee and approved by the Board of Directors at its meeting held on February 07, 2026, subjected to review by the Statutory Auditors, and filed with the Stock Exchanges under Regulation 35 of the Securities and Exchange Board of India (Listing Obligations and Disclosure Requirements) Regulations, 2015, as amended. The full format of the aforesaid financial results are available on the websites of the Stock Exchanges (i.e., www.bseindia.com and www.nseindia.com) and also on the website of the Company (www.pacedigitek.com).

The same can also be accessed by scanning the following Quick Response (QR) Code from compatible devices:



For Pace DIGITEK LIMITED
(Formerly known as Pace DIGITATEX Private Limited and Pace DIGITATEX Infra Private Limited)

Meghana M P

Company Secretary and Compliance Officer

Membership No: A42534

Date: Feb 07, 2026

Place: Bangalore

www.pacedigitek.com



IKF Home Finance Limited

Equinix by Phoenix Tower, 3rd Floor Diamond Hills, Lumbini Avenue, Raj Durg, Gachibowli, Hyderabad (Telangana - 500081)

WHEREAS the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 2002 issued by the Reserve Bank of India, dated 10th August, 2002, do hereby declare that the undersigned (name mentioned below) is duly authorized to act on behalf of the company to whom the power is hereby given to the person whose name is mentioned below and to the public in general that the undersigned Telangana Possessions Limited, hereinafter referred to as "the company", is hereby cautioned not to deal with said property without the consent of the company. The company shall be liable for any damage caused by the unauthorized dealing with the property.

Whereas the undersigned being the Authorized Officer of IKF Home Finance Ltd. (hereinafter referred to as "IKF") under Securitisation and Reconstruction of Financial Assets and Enforcement of Security Interest Act, 2002 (54 of 2002), and in exercise of the powers conferred under section 13(1)(z) read with Rule 5 of the Security Interest (Enforcement) Rules, 20

